

ಶಿಲುಬಿ ಮೇಲೆನ ಮರಣಕ್ಕೆ ನಡೆಸುವ ಮೆಟ್ಟಲುಗಳು

(26:1-16)

ಬಹಳ ಮಟ್ಟಗೆ, 21:23-25:46ರ ವರೆಗೆ ನಡೆದ ಎಲ್ಲಾ ಭಂಗನೆಗಳು ಶ್ರಮೆ ಮರಣ ಪುನರುತ್ತಾನ ಧ್ಯಾನಗಳ ಕೊನೆಯ ವಾರದ ಮಂಗಳವಾರದಂದು ನಡೆದಿರಬಹುದು. ಯೀಂನು ದೇವಾಲಯದಲ್ಲಿ ಬೋಧಿಸಿದನು, ತನ್ನ ವಿಮರ್ಶಕರು ತನ್ನನ್ನು ನಂಧಿಸಿದಾಗ ಅವರಿಗೆ ಉತ್ತರಿಸಿದನು (21:23-22:46). ಆತನು ಜನಸಮಾಹಕಕ್ಕೆ ಖಲನಾಯಿರ ಕಪಟತನದ ವಿಷಯದಲ್ಲಿ ಎಜ್ಲಿಕೆ ಸೀಡಿದನು (23:1-39). ದೇವಾಲಯವನ್ನು ಜಟ್ಟ ನಂತರ, ಆತನು ತನ್ನ ಶಿಷ್ಯರೊಂದಿಗೆ ಎಣ್ಣೆ ಮರಗಳ ಗುಡ್ಡಕ್ಕೆ ಹೋದನು. ಈ ಹಾನಿ ವೃವಂಷ್ಯಯಲ್ಲ, ಆತನು ಅವರಿಗೆ ಯೀರಾನಲೇಬಿನ ನಾಶನದ ಕುಲತಾಗಿ ಬೋಧಿಸಿದನು ಮತ್ತು ಆಕಾಶದ ಮೇಂಫ್ರೆಗಳಲ್ಲಿ ತನ್ನ ಬರೆಣಣದ ಕುಲತಾಗಿ ಹೇಳಿದನು (24:1-25:46). ಎಣ್ಣೆ ಮರಗಳ ಬೆಂಧುದ ನಂಭಾಷಣೆ ಯೀಂನುಬಿನ ನಾರ್ವಜಿಸಿಕ ಬೋಧನೆಯ ಕೊನೆಯೆಂದು ಗುರುತಿಸಲಾಗಿದೆ. ಇದೊಂದನ್ನು ಹೊರತಿಹಡಿಸಿ,¹ 26ನೇ ಅಧ್ಯಾಯದ ಭಟಕಗಳು ಸ್ವಷ್ಟಿಸಿ ಶ್ರಮ ಮರಣವಾದ ಬುಧುವಾರ, ಗುರುವಾರ, ಮತ್ತು ಶುಕ್ರವಾರದಂದು ಅಗಿರುತ್ತದೆ. ಯೀಂನುವನ್ನು ಕೊಲ್ಲಲು ಯಿಹಾದ್ಯುರ್ ಒಳನಂಜು ಬಹುಃ ಬುಧವಾರದಂದು ಅಗಿರುತ್ತದೆ (26:1-5). ಅದರ ಜೊತೆಯಲ್ಲ ಯೂದನು ಕರ್ತನವನ್ನು ಅವರ ಕೈಗೆ ಒಟ್ಟಿಸಿಕೊಡುವ ವಂಜನೆಯ ಒಷ್ಟಂದವು ಅದೇ ದಿನ ನಡೆದಿರುವುದು (26:14-16).

ಈ ಅಧ್ಯಾಯದಲ್ಲಿ, ನಾವು ಮತ್ತಾಯಿನ ಕೊನೆಯ ಭಾಗವನ್ನು ಸೇಲಿಸುತ್ತೇವೆ. ಆತನ ಮರಣ, ಹಾಷಿಡುವಿಕೆ ಮತ್ತು ಪುನರುತ್ತಾನವನ್ನು ವಿವರಿಸುತ್ತದೆ (ಅಧ್ಯಾಯಗಳ 26-28). ಈ ಎಲ್ಲಾ ನಂಗತಿಗಳಲ್ಲಿ ನುವಾರೆಯ ಹರಾಕಾಷ್ಟತೆ ಕಂಡುಬರುತ್ತದೆ: ಯೀಂನು ಯಾವ ಮಾರ್ಗದಿಂದ “ಜನರನ್ನು ಅವರ ಹಾಕದಿಂದ ... ರಕ್ಷಿಸುವನು” ಎಂಬುದನ್ನು ಹೇಳುತ್ತದೆ (ಇ:21). ಹರ್ವತ್ಯಾ ಯೀಂನುಬಿನ ಕ್ರಾಂತಿಯ ಮರಣ ದೇವರ ಸರವ್ರೇಷ್ಟ ಜಿತ್ತಕ್ಕನುಗುಣವಾಗಿ ಮತ್ತು ನಲಿಯಾದ ನಮಯದಲ್ಲ ಯೀಂನು ದಿನತೆಯಿಂದ ತನ್ನನ್ನು ತಾನು ಕ್ರಾಂತಿಯ ಮರಣಕ್ಕೆ ಒಟ್ಟಿಸಿಕೊಳ್ಳುವದರಕ್ಕೆ ಒತ್ತು ನಿಂಡುತ್ತದೆ. ಈ ಲೋಕದ ಹಾಗರಿಗಾಗಿ ಆತನು ಕ್ರಾಂತಿಯನ್ನು ವೇದಿಯನ್ನಾಗಿ ಹಲವೆರಿಸಿ ತನ್ನನ್ನೇ ತಾನು ಅಹಿಸಿದನು ಎಂಬುದನ್ನು ತೋಲಿಸುತ್ತದೆ (26:2, 18, 54, 56). ದೇವರ ದೃಷ್ಟಿಕೊನೆದಲ್ಲಿ ನಿತ್ಯವಾದ ಉದ್ದೇಶ, ಈ ಕಥನ ದುಷಾಂತರವಲ್ಲ ಅಥವಾ ನೋಲಲ್ಲ ಅದರೆ ಕರೆಯ ಯೀಂನುಬಿನ ಜಯಭೇಂಯ ಪುನರುತ್ತಾನವನ್ನು ತಲುಪುವದಕ್ಕಿಂತ ತೂರವಡಲ್ಲಿ ಸರವೇರಿಕೆ ಮತ್ತು ಜಯವಾಗಿದೆ.²

1: ಯೀಂನವನ್ನು ಕೊಲ್ಲಲು ಒಳನಂಜು (26:1-5)

¹ಯೀಂನು ಈ ಮಾತುಗಳನ್ನೇಲ್ಲಾ ಅಡಿ ಮುಗಿಸಿದ ²ಮೇಲೆ ತನ್ನ ಶಿಷ್ಯರಿಗೆ - ಎರಡು ದಿವಸಗೆಂತಹ ಮೇಲೆ ಹಣಕ್ಕಬ್ಜು ಬರುತ್ತದೆಂದು ಬಳಿಲ್ಲ; ಅಗ ಮನುಷ್ಯರುಮಾರನನ್ನು ಶಿಲುಬಿಗೆ ಹಾತುವದಕ್ಕೆ ಒಟ್ಟಿಸಿ ಕೊಡೊಣವಾಗುವುದು ಎಂದು ಹೇಳಿದನು.

²ಅ ಕಾಲದಲ್ಲಿ ಮಹಾಯಾಜಕರೂ ತ್ರಜಿಯ ಹಿಲಿಯರೂ ಕಾಯಿಫನೆಂಬ

ಮಹಾಯಾಜಕನ್ ಮರತ್ತೆ “ಕುಡಿಬಂದು ಯೀಣುವನ್ನು ಉತ್ತಾಯದಿಂದ ಹಿಡಿದು ಕೇಲ್ಲಬೇಕೆಂಬುದಾಗಿ ಅಲೋಚನೆಮಾಡಿಕೊಂಡರು. “ಅದರು - ಹಬ್ಬದಲ್ಲ ಹಿಡಿಯಬಾರದು, ನಮ್ಮೆ ಜನರಲ್ಲ ಗ್ರಹಲವಾದಿಂತೆ ಎಂದು ಮಾತಾಡಿಕೊಂಡರು.

ಪಜನ್ 1. ಯೀಣು ಈ ಮಾತುಗಳನ್ನೆಲ್ಲಾ ... ಅಡಿ ಮುಗಿಸಿದ ಮೇಲೆ ಇಂತಹ ವ್ಯಕ್ತಪಡಿಸುವಿಕೆಯನ್ನು ಮತ್ತಾಯಿನು ತನ್ನ ಬೋಧನೆಯ ಮುಕ್ತಾಯದಲ್ಲ ಮೇಲಂದ ಉಪಯೋಗಿನುತ್ತಾನೆ (7:28; 11:1; 13:53; 19:1). ಈ ವಿಷಯದಲ್ಲ, ಶಾಸ್ತ್ರಿಗಳ ಮತ್ತು ಫಲನಾಯರ ಬಹಿರಂಗ ಸಿಂದನೆ (ಅಧ್ಯಾಯ 23) ಮತ್ತು ಎಣ್ಣೆ ಮರಗಳ ಗುಡ್ಡದ ನಂಭಾಷಣೆ (ಅಧ್ಯಾಯಗಳ 24; 25) ಇವುಗಳನ್ನು ಒಂದು ಗುಂಪಾಗಿ ಒಬ್ಬಗೆ ನೇಲಿಸಿದೆ. ಉಪಯೋಗಿಸಿದ ಕ್ರಿಯಾಖಿಂಜನ ಎಲ್ಲಾ ಬಹುಶಃ ಯೀಣು 23ನೇ ಅಧ್ಯಾಯದಿಂದ 25ನೇ ಅಧ್ಯಾಯದವರೆಗೆ ಹೇಳಿದ ಎಲ್ಲವನ್ನು ಉಲ್ಲೇಖನಮಾಡಿದೆ. ಯೀಣು ತನ್ನ ಬೋಧನೆಯ ಸೇವೆಯನ್ನು ಮುಕ್ತಾಯಗೊಳಿಸದ ಅಲವನ್ನು ನಹ ಈ ಅಂಶವು ನೂಜಿಸುತ್ತದೆ.

ಪಜನ್ 2. ತನ್ನ ಬೋಧನೆಯ ಮೂಲಕ, ಯೀಣು - ನಾಲ್ಕನೆಯದಾಗಿ ಬಾಲ - ತನ್ನ ಅಪ್ರೌಷ್ಟಲರಿಗೆ ಬರಾಪ್ರತಿರುವ ತನ್ನ ಮರಣವನ್ನು ತಿಳಿಸಿದನು (ನೇಂದೆಲ 16:21; 17:22, 23; 20:17-19). ಹನ್ನೆ ಹಬ್ಬದ ಭೋಜನದ ಹಿಂದಿನ ರಾತ್ರಿ, ತಾನು ಕ್ರಾಂತಿಯ ಮರಣಕ್ಕೆ ಹಿಡಿದುಕೊಡುವ ಕೇವಲ ಎರಡು ದಿನಗಳ ಹಿಂದೆ, ಯೀಣು ಯೆಹೂದಿ ನಾಯಕರು ತನ್ನ ಜೀವವನ್ನು ತೆಗೆಯುವ ಯೋಜನೆಯನ್ನು ಮಾಡುತ್ತಿದ್ದಾರೆ ಎಂದು ಬಳ್ಳವನಾಗಿದ್ದನು, ಮತ್ತು ತಂದೆಯ, ಬಿನೋಜನೆಯ ಯೋಜನೆಯನ್ನು ನೆರವೇಳಿಸುವ ನಮಯ ತನ್ನ ನಮಯ ಬಂದಿದೆ ಎಂದು ತಿಳಿದಿದ್ದನು (26:18).

ಪಜನ್ 3. ಯೀಣು ತನ್ನ ಶಿಕ್ಷಣಗೆ ನಿಶ್ಚಯಿತವಾಗಿರುವ ತನ್ನ ಮರಣದ ಕುಲತು ತಿಳಿಸುತ್ತಿರುವಾಗ, ಯೆಹೂದಿ ನಾಯಕರು ಯಾವುದೇ ಲಾತಿಯ ಗೆಜಳಾಯಲ್ಲದೆ ಅಕನನ್ನು ಹೇಗೆ ತೆಗೆದುಕೊಂಡು ಹೋಗಬೇಕು ಎಂಬ ಯೋಜನೆಯನ್ನು ಮಾಡುತ್ತಿದ್ದಾರು. ಕಾಯಾಖನೆ ಅರಮನೆಯಲ್ಲ ನಡೆದ ಅವರ ನಭೆ ಸುತ್ತಲು ಕಟ್ಟಲ್ಪಟ್ಟ ಅರಮನೆಯ ಕಟ್ಟಡದ ಮಧ್ಯದಲ್ಲಿರುವ ತರೆದ ಅಂಗಳ (aulē) ದಲ್ಲಿ ನಡೆದಿರಬಹುದು. ಹಾಗೂ, *aulē* ಎನ್ನುವದು ಕೆಲವೊಮ್ಮೆ “ಅರಮನೆಯ” ವ್ಯಾಪ್ತಿಯಾಗಿ ಉಪಯೋಗಿಸಬಹುದು. ಹೆಚ್ಚಾದ ಇಂಗ್ಲಿಷ್ ಅನುವಾದಗಳು ನಂತರದ ದೃಷ್ಟಿಕೋನದಿಂದೆಗೆ ಒಲವನ್ನು ಹೇಳುತ್ತವೆ.³

ಇದು ಪ್ರಾರ್ಥನೆಯೋಜನೆ ನಭೆಯಲ್ಲ, ನನ್ನೆಟಿನ್ ಕೂಟದ ನಭೆಯಲ್ಲ. ಮಹಾಯಾಜಕರೂ ಶ್ರೀಯ ಹಿಲಯರೂ ಎಂದು ಪಟ್ಟಿಮಾಡಿದಾಗ, ಅಲ್ಲ ಮೂರನೆಯ ಗುಂಪಿನ ಕುಲತು ಉಲ್ಲೇಖಿಲ್ಲ, ಶಾಸ್ತ್ರಿಗಳ ಇವರು ನಹ ಈ ಮಂಡಾಯ ನದಯ್ಯರಾಗಿದ್ದರು (ನೇಂದೆಲ ಪ್ರಾರ್ಥನ್ 16:21). Leon Morris ರವರು ಗಮನಿಸಿದಂತೆ, “ಶಾಸ್ತ್ರಿಗಳ ಮತ್ತು ಫಲನಾಯರ ಗೈರುಹಾಜರ ಯೀಣು, ರಾಜಕೀಯ ನೈಜತೆಗಳಲ್ಲ ಅನತ್ತಿಯಾಗಿ ಮತ್ತು ರೋಮನ್ ಮೇಲಾಧಿಕಾರಗಳಿಂದಿಗೆ ಹೊಂದಾಬೆಕೆ ಮಾಡಿಕೊಳ್ಳಲು ಬಯನು ಶೀಮಂತ ಯೆಹೂದ್ಯ ನಂಷ್ಠೆಯ ಜನಲಿಂದ ಬಳವಾಗಿ ಬಿರೋಧಿಸಲ್ಪಟ್ಟಿದ್ದನು ಎಂಬುದನ್ನು ನೂಜಿಸುತ್ತದೆ.”⁴

ಮಹಾಯಾಜಕನ್ ಕಂಭೇಲ ಮೂಲಕಃ ಆರೋಣನ ವಂಶದ ಹಿಲಯ ಪ್ರಾರ್ಥನಿಗೆ ಕೊಡಲಾಗುತ್ತಿತ್ತು, ಅದರೆ ಕ್ರಿಸ್ತನ ನಮಯದಲ್ಲ, ಯಾಜಕರಲ್ಲ ಯಾರು ಕೇಳಿದ ಬೆಲೆಗಿಂತ ಹೆಚ್ಚಿನದನ್ನು ಕೊಡುತ್ತಾಯೋ ಅವರಿಗೆ ಸಿಕ್ಕುತ್ತಿತ್ತು⁵ ಕ್ರಿ.ಪ್ರ. 37ಲಂದ ಕ್ರಿ.ಶ. 67ರವರೆಗೆ ಕನಿಷ್ಠ ಹಕ್ಕ 28 ಜನರು ಅ ಹುದ್ದೆಯಲ್ಲಿ ನೇಡೆ ಮಾಡಿದರ್ದು.⁶ ಅನ್ನನು Quirinius, ಸಿಲಯಾದ⁷ ದೇಶಾಧಿಕರಿಯಂದ ನೇಬಿನಲ್ಪಟ್ಟನು. ಮತ್ತು ಕ್ರಿ.ಶ. 6-15ರವರೆಗೆ ಆ ನ್ಯಾನದಲ್ಲ ಇದ್ದನು. ಅವನು Valerius Gratus ನಿಂದ ಬಿರೋಧಿಸಲ್ಪಟ್ಟನು ಇವನು ಪ್ರೋತ್ಸಹಿತಾತನ ನಂತರ

ಬಂದ ಅನ್ಯರಹುತಿನಿಧಿಯಾಗಿದ್ದನು, ಅನ್ನನ ಬದು ಮತ್ತೆಳು ಚೊಡಲನೆಯ ಶತಮಾನದಲ್ಲಿ ಬೀರೆ ಬೀರೆ ಸಮಯದಲ್ಲಿ ಈ ನ್ಯಾನವನ್ನು ಗ್ರಹಣ ಮಾಡಿದ್ದರು: ಎಲ್ಲಾಜರ ಜೋನತಾನ, ಧಿಯೋಫಿಲನ್, ಮತ್ತೊಯನ್ನು, ಮತ್ತು ಅನ್ನನನ್ನು. ಅನ್ನನ ಯೆಹೂದ್ಯಲಿಂದ ಯೋಗ್ಯನಾದ ಮಹಾಯಾಜಕನು ಎಂಬ ಗೌರವವನ್ನು ತನ್ನ ಜೀವಿತದ್ದುಕ್ಕೂ ಹೊಂದಿದ್ದನು.⁸

ಕಾಯಫನ, ಅನ್ನನ ಅಜಯ (ಯೋಹಾನ 18:13), ಕ್ರಿ.ಶ. 18ರಲ್ಲ ಮಹಾಯಾಜಕನಾಗಿ Valerius Gratus ಅವಸಿಂದ ನೇಂಬಿನಲ್ಪಟ್ಟಿದ್ದನು ಮತ್ತು ಅವನು ಆ ನ್ಯಾನದಲ್ಲ ಕ್ರಿ.ಶ. 3ರೆವರೆಗೆ ಇದ್ದನು. ಅವನು Vitellius ಸಿಂದ ಅಧಿಕಾರದಿಂದ ತೆಗೆಯಲ್ಪಟ್ಟಾಗ ತೊಂತ ಹಿಲಾತನು ಅಧಿಕಾರಕ್ಕೆ ಬಂದನು.⁹ ಅವನ ಅವಧಿ ಅಂತರೆಯಲ್ಲ ನಿಧಿಶಂಸಾರಿಗೆ ಅಧಿಕಾರದಿಂದ ಅಧಿಕೃತ ಮಹಾಯಾಜಕನೆಂದು ಗುರುತಿಸಲ್ಪಟ್ಟಿದ್ದನು. ಅನ್ನನ್ ಅಧಿಕಾರವನ್ನು ಇನ್ನೂ ವಿಶಾಲವಾಗಿ ಯೆಹೂದಿ ಜನಲಿಂದ ಗೌರವಿಸಲ್ಪಟ್ಟಿತ್ತು (ಲಾಕ 3:2; ಅಪ್ರೋಷ್ಟಲರ ಕೃತ್ಯಾಗಳ 4:6).

1990ರಲ್ಲ, ಕಟ್ಟಡ ಕಟ್ಟುವ ಕಾರ್ಬಿಕರು ಯೆರಾನಲೇಬಿನಲ್ಲ ಒಂದು ಹೊಣಿಪುವ ಶ್ರಾಜಿನ ಗಬಿಯನ್ನು ಹೊರತೆಗೆದರು ಅದರಲ್ಲ ಹಲವು ಮುತ್ತರ ಎಲಬುಗಳ ಉಗ್ರಾಣಗಳನ್ನು (ಅಥವಾ ಎಲಬುಗಳ ಹೆಚ್ಚಿಗೆಗಳನ್ನು) ಒಳಗೊಂಡಿದ್ದವು. ಅದರಲ್ಲ ಒಂದು ಅತ್ಯಂತ ಹರವಾದದ್ವರ ಹೇಳೆ “ಕಾಯಫನ ಮಗ ಯೋಣನೆಂಭನ್ನು”¹⁰ ಎಂದು ಕೆತ್ತಲಾಗಿತ್ತು. ಕೆಲವೊಬ್ಬರು ಈ ಉಗ್ರಾಣವು ಮತ್ತು ಅದರ ಹಳೆಯಾಗಿಕೆಗಳು ಅತನವೆಂದು ಅಲೋಚಿಸಿದರು.¹¹

ಚಂಡನ 4. ಕಾಯಫನ ಅರಮನೆಯ ಸಭೆಯ ಸಂದರ್ಭದಲ್ಲ ಮಹಾಯಾಜಕರು ಮತ್ತು ಹಿಲಾತನು ಕೊಡಿಬಂದು ಯೇಸುವನ್ನು ಉಹಾಯಾದಿಂದ ಹಿಡಿದು ಕೊಲ್ಲಬೇಕೆಂಬುದಾಗಿ ಅಲೋಚನೆಮಾಡಿಕೊಂಡರು. ಯೇಸುವನ್ನು ಕೊಲ್ಲಬೇಕು ಎಂಬ ಅವರ ನಿಧಾರ ಇಲ್ಲಿಂದ ಹಣ್ಣಾಗಲ್ಲ, ಇದನ್ನು ಅವರು ಬಹಳ ಹಿಂದೆಯೇ ನಿಧಾರಿಸಿದ್ದರು (21:14; 21:38, 45, 46; ಯೋಹಾನ 5:18; 7:1, 19, 25; 8:37, 40; 11:53). ಅವರು ಆತನ ಬಂಧನ ಮತ್ತು ಮರಣ ಹೇಗೆ ನೆರವೇರುತ್ತದೆ ಎಂಬುದನ್ನು ನಹ ನಿಧಾರಿಸಿದ್ದರು. “ಕಷ್ಟತನ” (dolos) ಎಂಬ ಹದ ಅನೇಕಾವತೀ “ಚೋಣದಿಂದ” ಅಥವಾ “ಕರಬತನದಿಂದ” ಎಂಬ ಅರ್ಥವನ್ನು ನಹ ನಿಳಡುತ್ತದೆ. NIV “ಕೆಲವು ಕುತಂತ್ರದ ಮಾಗಣೆ” ಎಂದು ಅನುವಾದಿಸುತ್ತದೆ. ಅದೇ ಸಮಯದಲ್ಲ NKJV “ಕುಯುತ್ತಿ” ಎಂದು ಅನುವಾದಿಸುತ್ತದೆ. ಕೊನೆಗೆ ಯೇಸುವಿನ ಬಂಧನ ಯೂದನ ಹಿಡುಕೊಡುವಿಕೆಯಂದಾಗಿ ನೆರವೇಲತು. ಆತನ ಸ್ವಂತ ಅಪ್ರೋಷ್ಟಲ (26:14-16, 47-56).

ಚಂಡನ 5. ಯೆಹೂದಿ ನಾಯಕರು, ಕ್ರಾಂತಿಯಲ್ಲದೆ ಆತನನ್ನು ನಾವ್ಯಜಿನಿಕವಾಗಿ ತೆಗೆದುಕೊಂಡು ಹೊಗುವದು ನಾಧ್ಯವಿಲ್ಲ ಎಂಬುದನ್ನು ಅಲಿಟ್ಟದ್ದರು, ಆದುದಲಿಂದ ಹಿಂಗೆ ಮಾಡಲು ಅವರು ರಹಸ್ಯವಾಗಿ ಒಳಗೊಂಬಿಸ್ತು ಮಾಡಿದರು. ಖಲನಾಯಿ ಹಣ್ಣಿದ್ದ ಸಮಯದಲ್ಲ ಅಲ್ಲ ಎಂಬ ವಾಕ್ಯ ಭಾಗವು “ಹನ್ನು ಹಬ್ಬಿದ ಜನನಮೂಹಕದ ಎದುಲನಲ್ಲ” ಎಂಬ ಅರ್ಥವನ್ನು ನಿಳಡುತ್ತದೆ¹² (ಸೋಡಿಲ ಲಾಕ 22:6). ಹಾಗೂ, ಯೆಹೂದ್ಯ ನಾಯಕರು ಯೇಸುವನ್ನು ಬಂಧಿಸುವದಕ್ಕೆ ಹಬ್ಬಿಪು ಪೂರ್ವವಾಗುವವರಿಗೆ ಕಾಯ್ದಿದ್ದರೆ. ಅವರು ಅವಕಾಶವನ್ನು ತೆಗೆದುಕೊಳ್ಳಬಹುದಿತ್ತು: ಆತನು ಅವರ ಹಿಡಿತದಿಂದ ತಪ್ಪಿಸಿಕೊಂಡು ಗೆಲಾಯಕ್ಕೆ ಹೊಗುತ್ತಿದ್ದನು.

ಹನ್ನು ಹಬ್ಬಿದ ಸಮಯದಲ್ಲ ಯೆಹೂದ್ಯರು ಯೆರಾನಲೇಬಿನಲ್ಲ ತಮ್ಮ ರಾಷ್ಟ್ರೀಯ ಹೆಬ್ಬಿಯಕೆ ಮತ್ತು ಮೆಸ್ಸಿಯಿನ ತೀವ್ರವಾದ ಪ್ರಾವಣಿಸಿಲ್ಲಕ್ಕೆಯಿಂದಿಗೆ ಕೂಡಿ ಬಂದಿದ್ದರು. ಈ ಹಬ್ಬಿಪು ಇನ್ನಾರ್ಥಿಯಲ್ಲಿರನ್ನು ಮೇಲೆಯ ಸಮಯದಲ್ಲ ಬಗುತ್ತರ ಬಂಧನದಿಂದ ಜಡುಗಳಿಗೆಂಬಿಸಿದ್ದರೆ ಜ್ಞಾಪಕಾರ್ಥವಾಗಿ ಆಜಲನುತ್ತಿದ್ದರು. ಚೊಡಲನೆಯ ಶತಮಾನದಲ್ಲ, ಅನೇಕ ಯೆಹೂದ್ಯರು ರೋಮನರ ದಭ್ರಾಜಕೆ ಮತ್ತು ಅಧಿಕಾರದಿಂದ ಜಡುಗಳಿಗೆಂಬಿಸಿದ್ದರು

ಮೇಸ್ಸಿಯೆಸಿಗಾಗಿ ಎದುರುನೋಡುತ್ತಿದ್ದರು. ಅವರು ತಮ್ಮ ರಾಷ್ಟ್ರೀಯ ನ್ಯಾತಂತ್ಯವನ್ನು ಮರಿಂಡಬೆಳೆಯಲು ಬಯಸಿದ್ದರು ಮತ್ತು ದಾಖಿಲನ ನಂತರ ಅರನನು ತಮ್ಮನ್ನು ಇಚ್ಛಿತೆಂದು ಬಯಸಿದ್ದರು. ಇವರಲ್ಲ ಕೆಲವು ಯೊಕ್ಕಾದ್ಯರು ಯೇನು ತಮ್ಮನ್ನು ಜಿಯದೆಡೆಗೆ ನಡೆಸಲಾಗಿದ್ದು ನಿಲಾಳಿಸಿದ್ದರು, ಇದು ಯೇನು ಜಿಯಿಲರನಾಗಿ ಪ್ರವೇಶಮಾಡಿದಾಗ ಅವರ ಕೂಗು ಇದಕ್ಕೆ ನಾಕ್ಕಿಯಾಗಿತ್ತು (ನೋಡಿಲ 21:9ರ ಮೇಲೆನ ವ್ಯಾಖ್ಯಾನ). ಯೊಕ್ಕಾದ್ಯ ನಾಯಕರು ಹನ್ತ ಹಬ್ಬಿದ ಜನ ನಮೂಹದ ಮಧ್ಯದಲ್ಲಿ ಕ್ರಾಂತಿಯನ್ನು ದಾರ ಇಲನಬೇಕಾಗಿತ್ತು.

2: ಯೇಸುವಿನ ಅಭಿಜ್ಞಣ (26:6-13)

^६ಯೇನು ಬೇಳಫಾನ್ಯಾಸ್ಯದಲ್ಲಿ ಕುಷ್ಣರೋಗಿಯಾದ ಸೀವೋನನ ಮನೆಯಿಲ್ಲದ್ದಾಗೆ ಒಬ್ಬ ಸ್ತ್ರೀಯ^७ ಬಹು ಬೇಲೆಯಿಂಬ್ಬು ಸುಗಂಥಕ್ಕೆಲದ ಭರಿಯಿನ್ನು ತೆಗೆದುಕೊಂಡು ಅತನೆ ಬಣ್ಣೆ ಬಂದು ಅತನು ಉಂಟಕ್ಕೆ ಕೂತಿಯಾಗೆ ಆ ತೈಲವನ್ನು ಅತನ ತಲೀಯ ಮೇಲೆ ಹೊಯಿದಳೆ. ^८ಶಿಷ್ಯರು ಇದನ್ನು ಕಂಡು ಕೋಣಗೊಂಡು - ಈ ನಷ್ಟೆ ಯಾತಕ್ಕೆ? ^९ಈ ತೈಲವನ್ನು ಬಹಕ ಹಣಕ್ಕೆ ಮಾಲ ಬಡವಲಿಗೆ ಕೊಡಬಹುದಾಗಿತ್ತಲ್ಲ ಅಂದರು. ^{१०}ಯೇನು ಅದನ್ನು ತಿಳಿದು ಅವಲಿಗೆ - ಈ ಸ್ತ್ರೀಗೆ ಯಾಕೆ ತೊಂದರೆಕೊಡುತ್ತಿಲ್ಲ? ಕೆಂತ ನಸಗೆ ಒಳ್ಳೆ ಕಾಯಿವಂಸ್ಯ ಮಾಡಿದ್ದಾಕೆ. ^{११}ಬಡವರು ಯಾವಾಗಲೂ ನಿಮ್ಮ ಬಳಯಲ್ಲ ಇರುತ್ತಾರೆ, ಆದರೆ ನಾನು ನಿಮ್ಮಿಲ್ಲ ಯಾವಾಗಲೂ ಇರುವದಿಲ್ಲ. ^{१२}ಕೆಂತೆಯು ಈ ತೈಲವನ್ನು ನನ್ನ ದೇಹದ ಮೇಲೆ ಹೊಯಿದದ್ದು ನನ್ನ ಉತ್ತರಿಕ್ಯಿಗಾಗಿಯೇ. ^{१३}ಈ ಸುಖಾರ್ಥ ಯು ನರವಲೋಕದಲ್ಲ ಎಲ್ಲೆಲ್ಲ ನಾರಲಾಗುವದೇ ಅಲ್ಲಲ್ಲಿ ಕೆಂತೆ ಮಾಡಿದ್ದನ್ನು ನಹ ಕೆಂತೆಯ ನೆನಕಿಗಾಗಿ ಹೇಳುವರೆಂದು ನಿಮಗೆ ನಡ್ಡವಾಗಿ ಹೇಳಿತ್ತೇನೆ ಎಂದು ಹೇಳಿದನು.

ಪಜನ 6. ಮತ್ತಾಯನ ನುಖಾರ್ಥ ಯೇನುವಿನ ದಿನಗಳನ್ನು ಯಾವಾಗಲೂ ತ್ರಮಾನುನಾರವಾಗಿ ನಿಳಿತವದಿಲ್ಲ. ಇಲ್ಲ ಅದು ಕೆಲವು ದಿವಸಗಳ ಹಿಂದೆ ನಡೆದ ಘಟನೆಯನ್ನು ವಿವರಿಸಲು ಹಿಂದಂತೆ ಹೋಗುತ್ತದೆ. ಯೇನು ಬೇಳಫಾನ್ಯಾಸ್ಯ ಬಂದಿದ್ದನು (ನೋಡಿಲ 21:17ರ ಮೇಲೆನ ವ್ಯಾಖ್ಯಾನ). ಅತನು “ಹನ್ತದ ಹಬ್ಬಕ್ಕೆ ಆರು ದಿವಸಗಳ ಪ್ರಾರಂಭದಲ್ಲ” ಬಂದಿದ್ದನು ಮತ್ತು “ಅವರು ಅತನಿಗೆ ಭೋಜನದ ವ್ಯವಸ್ಥೆಯನ್ನು ಮಾಡಿದ್ದರು” (ಯೋಹಾನ 12:1, 2; ನೋಡಿಲ 26:2). ಈ ಭೋಜನವು ಶಿವಾರದ ನಾಯಂಕಾಲ ನಡೆದಿರಬಹುದು (ಯೊಕ್ಕಾದ್ಯ ತಿಳಿವಿಕೆಯ ಶಿವಾರದ ಪ್ರವೇಶಕ್ಕೆ ತೆರಿಗಿದ್ದನು (ನೋಡಿಲ 21:1ರ ಮೇಲೆನ ವ್ಯಾಖ್ಯಾನ)).

ಕನಿಷ್ಠ ಹದಿನೇಳು ಜನರು ಈ ಶಿತಿಂಬಾಡಲ್ಲ ಭಾಗಿಯಾಗಿದ್ದರು. ಯೇನು ಎಲ್ಲಾ ಹನ್ತರಿಂದ ಅಕ್ರೂನ್ಯಲೂಹಾದಿಗೆ ಅಲ್ಲಗೆ ಬಂದಿದ್ದನು. ಮಲಯಿಂಬು ಮತ್ತು ಮಾಧವಿಂಬು, ಇಧಿತ್ಯವನ್ನು ನಿಂದಿದ ಸೀವೋನ ಅವನನ್ನು ಕುಷ್ಣರೋಗಿಯಿಂದ ಕರೆಯಿತ್ತಿದ್ದರು ಅತನು ಅಲ್ಲದ್ದನು. ಅವನು ಯೇನುವಿನ ಮೂಲಕ ಕುಷ್ಣರೋಗಿದಿಂದ ಸ್ವಸ್ಥತೆಯನ್ನು ಹೊಂದಿರಬಹುದು. ಇಲ್ಲಾದ್ದಲ್ಲಿ, ಅತನು ಧರ್ಮಶಾಸ್ತ್ರವು ಕುಷ್ಣರೋಗಿಗಳ ಕುಲತಾರಿ ಹೇಳುವಂತೆ ನಮಾಜಿದಿಂದ ಹೊರಗೆ ಜಿಬಿನುತ್ತಿರಬಹುದು (ಯಾಜಕಕಾಂಡ 13:45, 46). ಅವನು ತನಗೆ ಸ್ವಸ್ಥತೆ ದೊರೆತದ್ದಲಿಂದ ಪ್ರಶಂಸನೆಯ ರೂಪದಲ್ಲ ಈ ಜಿತಿಂಬಾಡನ್ನು ವಿರುದ್ಧದಿಸಿರಬಹುದು. ಅವನು ಯೇನುವಿನ ಮೂರು ಜನ ಸ್ನೇಹಿತರ ತಂದೆಯಾಗಿದ್ದನು ಎಂದು ಉಹಿನಲಾಗಿದೆ.¹³ ಮತ್ತು ಅತನು ಲಾಜರನನ್ನು ಬುನ್ನಿಂದಿನಿತ್ತಿರಬಹುದು.

ಪಜನ 7. ಅದೇ ಸಮಯದಲ್ಲಿ ಮತ್ತಾಯ ಮತ್ತು ಮಾರ್ಕ ಸ್ತ್ರೀಯನ್ನು ಗುರುತಿಸುವದಿಲ್ಲ, ಯೋಹಾನ 12:3 ಅವಶು ಮಲಯಿಂಬು, ಲಾಜರನ ನಹೋಗಲ ಎಂದು ತಿಳಿನುತ್ತದೆ,

ಮೇಲ ಅತ್ಯಂತ ಬಹು ಬೆಲೀಯಿಷ್ಟು ನುಗಂಥತ್ವೆಲದ ಭರಣಿಯನ್ನು ತೆಗೆದುಕೊಂಡು ಬಂದು ಯೀಸುವನ್ನು ಸಂಧಿಸಿದಳು. “ನುಗಂಥ ತೈಲದ ಫರಬೆ” (alabastros) ಬಹುಃ ಉದ್ದ್ವಾದ ಕತ್ತನ್ನು ಹೊಂದಿರುವ “ಸೀಎನ್” (NKJV) ಯಾಗಿರಬಹುದು. ಈ ಹಾತೆ ನುಂದರವಾಗಿ ಕೆತ್ತಿದ ಕಳ್ಳಿನಿಂದ ಮಾಡಲ್ಪಟ್ಟಿರುತ್ತೇ ಮತ್ತು ಇದು “ಅಳ್ಳ ಜಟಮಾಂಸಿ ತೈಲವನ್ನು” ಒಳಗೊಂಡಿರುತ್ತದೆ (ಯೋಹಾನ 12:3; NIV). ಭಾರತದಲ್ಲಿರುವ ಜಣಾಮಾಂಸಿ ಗಿಡದ ಬೆಲೀನಿಂದ ತೆಗೆದ ಎಣ್ಣೆ ಇದಾಗಿರುತ್ತದೆ.¹⁴ ಮಾರ್ಕ 14:5 ಹೀಗೆ ಹೇಳುವಂತೆ, “ನುಮಾರು ಮನ್ನಾರು ದಿನಾಲಿಗೆ ಇದನ್ನು ಮಾರಬಹುದಾಗಿತ್ತು.” ಈ ಹೊತ್ತಪ್ರಾ ಒಬ್ಬ ಕಾಬ್ರಿಕನ್ ಒಂದು ಪಣದ ನಂಭ್ರಾಣ ಸಂಬಂಧಕ್ಕೆ ನಮಾನವಾಗಿತ್ತು (ನೋಡಿ 18:28; 20:2; 22:19ರ ಮೇಲನ ವ್ಯಾಖ್ಯಾನ).

ಸೀಎನ್ಯ ಮುಜ್ಜಳವನ್ನು ಒಡೆದ ನಂತರ (ಮಾರ್ಕ 14:3), ಆಕೆ [ನುಗಂಥ ತೈಲ]ವನ್ನು ಅವನು ಮೇಜಿಗೆ ಬರಗಿ ಕುಳಿತಿರುವ ಹಾಗೆ ಅವಶು ನುಗಂಥ ಪ್ರವ್ಯವನ್ನು ಅತನ ತಲೆಯ ಮೇಲೆ ನುರುಬಿದಳು. “ನುಲ್” (katacheō) ಎಂಬ ಪದಕ್ಕೆಗ್ಗೆ ಪದದ ನಿಜವಾದ ಅರ್ಥ “ಕೆಳಕ್ಕೆ ನುಲ್” ಎಂದಾಗುತ್ತದೆ. ಮಲಯಳ ಅತನ ತಲೆ ಮತ್ತು ಹಾದಗಳನ್ನು ಅಭಿಜ್ಞೇತಿ ಸಿರಬಹುದು, ಯೋಹಾನ ದಾಬಲೆ ಹೇಳುತ್ತದೆ, “ಆತನ ಹಾದಗಳನ್ನು ಅಭಿಜ್ಞೇತಿಸಿ ತನ್ನ ತಲೆಕೂದಲನಿಂದ ಒರೆಸಿದಳು,” ಮತ್ತು ಮನೆಯು ನುಗಂಥಪ್ರವ್ಯದ ಹಲಮಳದಿಂದ ತುಂಜಿತು (ಯೋಹಾನ 12:3). ಯಿಹೂದ್ಯರ ಜೊತಣಗಳಲ್ಲ ಅಥಿತಿಗಳಿಗೆ ಎಣ್ಣೆಯಂದ ಅಭಿಜ್ಞೇತಿಸುವದು ನಾಮಾನ್ಯವಾಗಿತ್ತು (ಕೀರ್ತನೆ 23:5; ಲಾಕ 7:46).

ಈ ಕರೆಯನ್ನು ಲಾಕ 7:36-50ರಲ್ಲಿ ದಾಬಲೀಸಿರುವ ಕರೆಯೊಂದಿಗೆ ಗೊಂದಲಕ್ಕೆ ಕೇಡಾಗಬಾರದು, ಇದರಲ್ಲಿ ಒಬ್ಬ ಹೆಸಲಿಲ್ಲದ ಹಾಹಿಯಾದ ಒಬ್ಬ ಸ್ತ್ರೀ ಯೀಸುವಿನ ಹಾದಗಳಿಗೆ ಅಭಿಜ್ಞೇತಮಾಡಿ ತನ್ನ ಕಣ್ಣಿಲನಿಂದ ಅವುಗಳನ್ನು ತೊಳೆದು ತನ್ನ ತಲೆಗೂದಲನಿಂದ ಒರೆಸಿದಳು. ಈ ಅಭಿಜ್ಞೇತಪ್ರ ಬೇಳಾನ್ಯಾದ ಮಲಯಳ ಒಳಗೊಂಡಿರುವ ಅಭಿಜ್ಞೇತಕಿಂತ ಬಹಳ ಹಿಂದೆ ನಡೆದಂತಹ್ಯಾಗಿತ್ತು, ಲಾಕನ ನುವಾರೆಯಲ್ಲ ನಡೆದ ಫಳನೆ ಗಲಾಯಿದಲ್ಲ ಘರನಾಯನಾದ ಸೀಎಂಬೇನನ ಮನೆಯಲ್ಲ ನಡೆದಿತ್ತು (ಲಾಕ 7:36). ಆ ಕಾಲದಲ್ಲಿ “ಸಿಮೋನ್” ಎಂಬುದು ನಾಮಾನ್ಯ ಹೆಸರಾಗಿತ್ತು, ವೇದವಾಕ್ಯದಲ್ಲಿ ಇನ್ನೂ ಇಷ್ಟಪ್ತಿ ಸಿಮೋನ್ ರನ್ನು ಯೋಣಿಹಣ್ಣೆ ಲಾಂಬಿಣಿಸುತ್ತಾರೆ.¹⁵ ಆ ನಂದಭರದಲ್ಲ, ಹಾಹಿಯಾದ ಸ್ತ್ರೀ ಯೀಸುವನ್ನು ಮಣ್ಣಪದಕ್ಕೆ ಅನುಮತಿಸಿದಕಾಗ್ಯಾ ಯೀಸುವನ್ನು ಬಳಸಿಸಿದ್ದರು (ಲಾಕ 7:39).

ಹನ್ನುತ ಹರ್ಯದಲ್ಲ, ಮಲಯಳನ್ನು ಅವಶು ಮಾಡುತ್ತಿರುವ ದುಂದುವೆಜ್ಞಕಾಗ್ಯಾ ಬಳಸಿಸುತ್ತಿದ್ದಾರೆ (26:8, 9). ಲಾಕನ ನುವಾರೆಯಲ್ಲ ಬರುವ ಹಾಹಿಯಾದ ಸ್ತ್ರೀಗೆ “ಸಿನ್ನ ಹಾಬಗಳ ಕ್ಷಾಬಿಸಲ್ಪ್ರಾಚಿ... ಸಿನ್ನ ನಂಜಕೆ ಸಿನ್ನನ್ನು ರಚಿಸಿದೆ; ಸಮಾಧಾನದಿಂದ ಹೊಣ್ಣು” (ಲಾಕ 7:48, 50). ಇಲ್ಲ ಯೀಸು ಮಲಯಳನ್ನು ಅಶೀವೆದಿನುತ್ತಾನೆ ಮತ್ತು ಅವಶನ್ನು ಬಳಸಿಸುವರನ್ನು ಗದಲಿಸುತ್ತಾನೆ (26:10-13).

ವಜನಗಳ 8, 9. ಮಲಯಳ ಯೀಸುವನ್ನು ಅಭಿಜ್ಞೇತಿಸಿದಾಗ, ಕಿಷ್ಯರು ಕೊಣಕೆ ಗೊಂಡರು; ಅದು ಅವಲಿಗೆ ದಂಂದುವೆಜ್ಞವಾಗಿತ್ತು. “ಕೆಲವರು ಕೊಣಕೆದಿಂದ ಒಬ್ಬಿಲಿಗೊಬ್ಬಿರು ಈ ತೈಲವನ್ನು ನಷ್ಟ ಮಾಡಿದ್ದೇ? ಎಂದು ಹೇಳಿಕೊಂಡರು (ಮಾರ್ಕ 14:4). ಕೆಲವು ಅಭ್ಯರ್ಥನ್ತಲರು ಈ ಟೆಕೆಯಲ್ಲ ಭಾಗಿಗಳಾಗಿರಬಹುದು ಆದರೆ ಇನ್ನೂಲಿಯೋತ ಯೂದನು ಪ್ರಜೋಽದಕನಾಗಿದ್ದನೆಂದು ಕಂಡುಬರುತ್ತದೆ (ಯೋಹಾನ 12:4). ಆತನು, “ಯಾಕೆ ಈ ತೈಲವನ್ನು ಮನ್ನಾರು ಹಣಕ್ಕೆ ಮಾಲಿ ಬಡವಲನೆ ಕೊಡಲಾಗ್ಲ?” ಅಂದನು (ಯೋಹಾನ 12:5).¹⁶ ಆದಾಗ್ಯ, “ಯಾಕಂದರೆ ಅವನು ಬಡವರ ಬಗ್ಗೆ ಕನಿಕರಪುಷ್ಟಿವನಾಗಿದ್ದನೆಂದಲ್ಲ ಆದರೆ ಆತನು ಕಳ್ಳಾನಾಗಿದ್ದನು, ಅವನ ಹತ್ತಿರ ಬಡವರ ಬಗ್ಗೆ ಕನಿಕಪುಷ್ಟಿವನಾಗಿದ್ದನೆಂದಲ್ಲ ಆದರೆ ಆತನು ಕಳ್ಳಾನಾಗಿದ್ದನು, ಅವನ ಹತ್ತಿರ ಕಣದ ಜೀಲಬಿದ್ದಲಿಂದ ಅವನು ಹಾಕಿದ ಹಣವನ್ನು ಕದಿಯುತ್ತಿದ್ದನು” (ಯೋಹಾನ 12:6).

ಯೂದನು ಕರ್ತವಿಗೆ ಮತ್ತು ಅತನ ಅಪೋಸ್ಟಲರ ಗುಂಪಿಗೆ ಖಚಾಂಜಿಯಾಗಿದ್ದನು, ಮತ್ತು ಅವನು ಅವರ ಅಲ್ಲ ಆದಾಯದಲ್ಲ ಕದಿಯತ್ತಿದ್ದನು ಯೂದನು ದುರಾಶೀಯ ಮನುಷ್ಯನು ಎಂಬುದನ್ನು ತೊಲಿಸುತ್ತದೆ ತನ್ನ ಲಾಭಕ್ಕಾಗಿ ವಿನನ್ನಾದರೂ ಮಾಡಲು ಸಿದ್ಧಾರ್ಥಿದ್ದನು. ಕಳ್ಳತನ ಮಾಡುವವನು ನುಟ್ಟ ಹೇಳುವ ಮತ್ತು ಇತರ ಹಾಗೆಂಬನ್ನು ಮಾಡುವ ಸಂಭವಬಿರುತ್ತದೆ, ಸ್ತೋಹಿತನನ್ನು ಹಿಡಿದುಕೊಡುವದನ್ನು ಒಳಗೊಂಡು.

ಪಜನ 10. ಈ ಹಂತದಲ್ಲಿ, ಯೀಎಲು ಅಪೋಸ್ಟಲರ ಟಿಕೆಯ ಕುಲಿತು ಜಾಗ್ರತ್ತನಾರ್ಥಿದ್ದನು (ನೋಡಿಲ 12:15; 16:7, 8; 22:18). ಅತನು ಅಲ್ಪಿಕೆವಾಗಿ ಈ ನಮಾಜಾರವನ್ನು ಕೇಳಿರಬಹುದು ಅಥವಾ ಅತನು ಅವರ ನಂಭಾಷಣೆಯನ್ನು ಕೇಳಿಸಿಕೊಂಡಿರಬಹುದು (ನೋಡಿಲ ಮಾರ್ಕ 14:4, 5).

ಯೀಎಲು ಮಲಯಿಂದ ಕೃತ್ಯವನ್ನು ನಮುಂದಿಸಿಕೊಳ್ಳುತ್ತಾನೆ, ಮತ್ತು ಆಕೆಯನ್ನು ಟಿಕೆಸಿದವರನ್ನು ನಡಲಿಸಿ ಹೀಗೆ ಹೇಳುತ್ತಾನೆ, ಈ ಸ್ತೀರೆ ಯಾಕೆ ತೊಂದರೆಕೆಂಡುತ್ತಿಲ್ಲ? ಈಕೆ ನನಗೆ ಒಕ್ಕೀ ಕಾರ್ಯವನ್ನು ಮಾಡಿದ್ದಾಗೆ ಅಂದನು. ಇಲ್ಲ ಅನುವಾದಿನಲಾದ ಗ್ರೀಕ್ ಹದ “ಒಕ್ಕೀಯ” (kalos) ಇದರ ಅರ್ಥ “ಹೊರಗಿನ ತೊಲಿಕೆಗೆ ನುಂದರವಾದ” (ನೋಡಿಲ RSV; NIV; NCV; JNT), ಆದರೆ ಇಲ್ಲ ಇದು “ಒಕ್ಕೀಯ” ಅಥವಾ “ಶ್ರೀಜ್ಞ” ಎಂತ ನೈತಿಕ ಬಳಾಧರವನ್ನು ಹೊಂದಿದೆ.

ಪಜನ 11. ಯೀಎಲು ತನ್ನ ಶೋಽತ್ತುಗಳಿಗೆ ನಹಾಯ ಮಾಡುವದಕ್ಕಾಗಿ ಬಿಡುವರು ಯಾವಾಗಲೂ ನಿಷ್ಠೆ ನಂಗಿಡ ಇರುತ್ತಾರೆ ಎಂದು ಜ್ಞಾಹಿಸುತ್ತಾನೆ. ಅತನು ಧರ್ಮೋಪದೇಶ ಕಾಂಡ 15:11ನ್ನು ಮನಸ್ಸಿನಲ್ಲಿಟ್ಟುಕೊಂಡಿರಬಹುದು: “ದೇಶದಲ್ಲ ಯಾವಾಗಲೂ ಬಡವರು ಇರುವರಷ್ಟೇ ಆದುದಲಿಂದ ನೀವು ಸ್ವದೇಶದವರಾದ ಬಡವಲಗೂ ಗತಿಯಲ್ಲಿದವಲಗೂ ಕೈ ನಿಂಡ ನಹಾಯ ಮಾಡಬೇಕೆಂದು ಜ್ಞಾಹಿಸಿದ್ದೇನೆ.” ಅದು ಅಲ್ಲದೆ, ಅವರ ಮಧ್ಯದಲ್ಲ ಯೀಎಲು ನಮಿನ ನಮಯ ಸ್ವಲ್ಪವಾಗಿತ್ತು. “ಅತನಿಗಾಗಿ ಮಲಯಿಂದ ಸ್ತೀರೆಯ ಕಾರ್ಯ ಅತನು ಹೊಂದನಂತರವು ಮುಂದುವರೆಯುವ ಕರುಣೆಯ ಕೃತ್ಯಗಳಿಂತ ಹೂಮುಖುತ್ಯಯನ್ನು ಪಹಿಸಿತು (ಕ್ರೋಣಸಿ. ಮಾರ್ಕ 2:19-20).”¹⁷ ಯೀಎಲು ಅಪೋಸ್ಟಲರಲ್ಲಿ ಬಡವರ ಕುಲಿತು ಇರುವ ಕಳಕಳಿಗಾಗಿ ಅವರನ್ನು ಟಿಕೆಸಿನಲ್ಲ. ಯೀಎಲು ನಮಿನ ಎಲ್ಲಾ ಹಿಂಬಾಲಕರಂತೆ ಅವರು ನಹ ಕಾಳಜಿಯೆಂಬ್ರಾಗಿರಬೇಕು.

ಪಜನ 12. ಯೀಎಲು ಮುಂದುವಲಸಿ, ಈ ತೈಲವನ್ನು ನನ್ನ ದೇಹದ ಹೀಳೆ ಹೊಯಿದಂತೆ ನನ್ನ ಉತ್ತರಕ್ಕಿಯಿಗಾಗಿಯೇ ಎಂದು ಹೇಳಿದನು. ಇದು ಯಿಹಾದ್ಯರಲ್ಲ ಹೂಣಿಡುವ ನಮಯದಲ್ಲ ಶವವನ್ನು ನಾರು ಬಣ್ಣಿಯಲ್ಲ ನುತ್ತಿ ನುಗಂಧ ದ್ರವ್ಯಗಳನ್ನು ಹಾಕುವದು ನಂತರಾಯವಾಗಿತ್ತು. ಯೀಎಲು ಮರಣಹೊಂದಿದ ನಂತರ ಅಲಿಮಧಾಯದ ಯೋನೇಂಕ ಮತ್ತು ನಿಕೋಲಾದೆಯ ಅತನ ದೇಹವನ್ನು ನಾರುಮಹಿಯಲ್ಲ ನುತ್ತಿ ನುಗಂಧ ದ್ರವ್ಯವನ್ನು ಹಜ್ಜಿದರು (ಯೋಹಾನ 19:40). ಭಾನುವಾರ ನಸುಕಿನ ವೆಳೆಯಲ್ಲ ನಮಾಧಿಯ ಬಜಯಲ್ಲ ಬಂದ ಶ್ರೀ ಹೆಚ್ಚು ನುಗಂಧ ದ್ರವ್ಯಗಳನ್ನು ಅತನ ದೇಹವನ್ನು ಉತ್ತರಮಾಗಿ ಹೂಣಿಡುವದಕ್ಕೆ ಸಿದ್ಧಿಪಡಿಸಲು ತಂದಿದ್ದಳ (ಮಾರ್ಕ 16:1). ಈ ನಸ್ಸಿವೆಂದರಲ್ಲ, ಮಲಯಿಂದ ಯೀಎಲು ನಮಣಕ್ಕೆ ಮುಂಜೆ ಏನು ಮಾಡಬೇಕಾಗಿತ್ತೋ ಅದನ್ನು ಮಾಡಿದಳ.

ಮಲಯಿಂದ ಯೀಎಲು ಮರಣ ಹೊಂದಿಲ್ಲಾಗಿದ್ದನೆ ಎಂಬುದನ್ನು ನಂಜಿದ್ದಳೇ? ಅವರು ಅತನ ಮರಣವನ್ನು ಹಲವು ನಂದಭಣಗಳಲ್ಲ ಉಹಿಸಿದ್ದಳು. ಆದರೆ ಅತನ ಶಿಷ್ಯರು ಈ ಸ್ವೇಜತೆಯನ್ನು ಸ್ವೀಕರಿಸುವವಲ್ಲ ನಿಧಾನವಾಗಿದ್ದರು. ಆಕೆಗೆ ಆ ನಮಯದಲ್ಲಿದ್ದ ಅಪೋಸ್ಟಲರಿಂತ ಈ ವಿಷಯದ ಕುಲಿತು ಹೆಚ್ಚು ಅತ್ಯೇಕ ಅಂತರಜ್ಞಾನವಿತ್ತು¹⁸ ಇನ್ನೊಂದು ನಾಧ್ಯತೆ ಏನೀಂದರೆ ಯೀಎಲು ತನ್ನ ಜ್ಞಾನಕ್ಕೆ ಅನುಸಾರವಾಗಿ, ಅವರ ಜ್ಞಾನದಂತೆ ಅಲ್ಲ ಆಕೆಯ ಈ ಸ್ತೀರೆಯ ಕಾರ್ಯವನ್ನು ಅಧ್ಯೋಸಿದ್ದನು, ಯೀಎಲು “ಅವರು ಉತ್ತರಮಾದ ಕಾರ್ಯವನ್ನು

ಮಾಡಿದ್ದಾಗೆ” ಎಂದು ಹೇಳುವದರ ಮೂಲಕ ಅಕೆಯನ್ನು ನಮ್ಮಿಂದುತ್ತಾನೆ. ರಜ್ಞಿಗಳು ಏರಪು ಉತ್ತಮವಾದ ಕಾರ್ಯಗಳ ಮಹತ್ವವನ್ನು ನೋಡುತ್ತಾರೆ: ಬಡವಿಗೆ ನಹಾಯ ಮಾಡುವದು ಮತ್ತು ನತ್ತುವರನ್ನು ಹಾಣಿಡುವದಕ್ಕೆ ಸಿದ್ಧಪಡಿಸುವದು. ಹಾಣಿಡುವದಕ್ಕೆ ಸಿದ್ಧತೆ ಹೇಜಿನ ಆರ್ಥಿಕೆಯನ್ನು ಹೊಂದಿತ್ತು ಯಾಕೆಂದರೆ “ಇದು ಯಾವುದಾದರು ನಂದಭೂದಳಿ ನಿಂಡುವ ಕಾಣಿಕೆಯಾಗಿ ಅಲ್ಲ ಆದರೆ ಅವಶ್ಯವಿದ್ದ ನಮ್ಮಯದಲ್ಲ ಮತ್ತು ಇದು ದಯಕ್ಕಿಕ ನೇವೆಯ ಅಗಕ್ಕೆಯನ್ನು ಹೊಂದಿದೆ ವಯಕ್ಕಿರುವಲ್ಲದ ಕಾಣಿಕೆ ಮತ್ತು ಹಣವನ್ನಲ್ಲ.”¹⁹

ವಜ್ನ 13. ಮಲಿಯಳ ನುಗಂಧ ದ್ರವ್ಯವನ್ನು ತನ್ನ ಹತ್ತಿರ ಇಟ್ಟುಕೊಂಡು ತನ್ನ ಪ್ರೀತಿ ಹಾತಿಗೆ ಉಪಯೋಗಿಸಬಹುದಿತ್ತು, ಆದಾಗ್ಯಾ, ಅವಳ ಕಾಳ್ಜಿದ್ದರೆ, ಅವಳ ಕೈಗೆ ಬಂದಿದ್ದ ನುವರಾವ ಕಾರ್ಯವನ್ನು ಕಿಡುತ್ತೊಳ್ಳಿತ್ತಿದ್ದಳು. ಅವಳ ಈ ಕರುಣೆಯುಳ್ಳ ಕಾರ್ಯವನ್ನು ಮಾಡಿದ್ದಿಲಂದ ಯೇನು ಈ ನುವರಾವ ಯಾವುದೆಯ ನಂಬಣೀಯದಲ್ಲ ಎಲ್ಲಿಲ್ಲ ನಾರಲಾಗುವದೇಂಳ ಅಲ್ಲಿಲ್ಲ ಈಕೆ ಮಾಡಿದ್ದನ್ನು ನಹ ಈಕೆಯ ನೆನಹಿಗಾಗಿ ಹೇಳುವರೆಂದು ನಿಮಗೆ ನತ್ತುವಾಗಿ ಹೇಳುತ್ತೇನೆ ಎಂದು ಹೇಳಿದನು.

3. ಯೇನುವಿನ ನರಜಿಕೆ ಫ್ಲೋಃ ಮಾಡಲು ಯೂದನ ಒಷ್ಟಿ (26:14-16)

¹⁴ಅ ಹೇಳಿ ಹನ್ನೀರಿಂದ ಮಂದಿ ಶಿಕ್ಷರಿಲ್ಲ ಒಬ್ಬನಾದ ಇಸ್ತುಯೀಂತ ಯೂದನೆಂಬವನು ಮಹಾಯಾಜಕರೆ ¹⁵ಬಿಂಗಿ ಹೋಗಿ - ನಾನು ಅವನನ್ನು ನಿಮಗೆ ಹಿಡುತ್ತೊಣ್ಣಿರೆ ನನಗೆ ವಿನು ಕೊಡುತ್ತಿಲಿ? ಅಂದನು. ಅವರು ಅವನಿಗೆ ಮೂರಪತ್ತು ರಾಹಾಯ ತಾಗಿ ಕೊಣ್ಣಿರು. ¹⁶ಅಂದಿನಿಂದ ಅವನು ಅತನನ್ನು ಹಿಡುತ್ತೊಡುವದಕ್ಕೆ ಅನುಕೂಲವಾದ ನಮ್ಮಯವನ್ನು ನೋಡುತ್ತಿದ್ದನು.

ವಜ್ನ 14. ಯೇನುವನ್ನು ಅಭಿಷೇಕಿಸಿದ ಶ್ರೀಯ (ಮಲಿಯಳ) ಪ್ರೀತಿಯ ಕಾರ್ಯದ ಹಿಂದೆಯೇ ಹನ್ನೀರಿಂದ ಮಂದಿಯಲ್ಲ ಒಬ್ಬನಾದ ಅಹೋನ್ತುಲನು ಹಿಡಿದುತ್ತೊಡುವ ಘಟನೆ ಬರುತ್ತದೆ. ಮತ್ತುಯನ ನುವರಾವ ಯಾವುದನೆ ಹೇನರು ಏರಿಸಿನೆಯ ಬಾಲ ಕಾಣಿಸಿಕೊಳ್ಳತ್ತದೆ ಚೊದಲನೆಯ ನಾಲ 10:4ರಿಂದ, “ಅಲ್ಲ ಯೇನು ಅಹೋನ್ತುಲನ್ನು ಅ ವಜನದಲ್ಲ, ಅತನನ್ನು ಇಸ್ತುಯೀಂತ ಯೂದನು, ಅತನನ್ನು ಹಿಡಿದುತ್ತೊಣ್ಣವನು” ಎಂದು ಕರೆಯಲಾಗಿದೆ (ನೋಡಿ 26:24, 25, 46, 48; 27:3). ಇದನ್ನು ಜ್ಞಾಪಕದಲ್ಲಿಷ್ಟುಕೊಳ್ಳಲು ಎಂಥಾ ಭಯಂಕರಪಾದದ್ವಾರಿದೆ!

ಯೂದನು ಮಹಾಯಾಜಕರೆಂದಿಗೆ ಬೇಟಿಯಾದದ್ದು ಬಹುಶ ಮಲಿಯಳ ಕಾಣಿಕೆಯಿಂದಾಗಿ ದುಡುಕುವಂತೆ ಮಾಡಿರಬೇಕು, ಯಾಕೆಂದರೆ ಅತನಿಲ್ಲಿರುವ ದುರಾಶೆಯಿಂದಾಗಿ (ಯೋಹಾನ 12:6), ಅತನು ಕೊಣಗೆಂಂಡನು; ಮತ್ತು ಕೊಣಪದಲ್ಲ ಅವನು ತನ್ನನ್ನು ಗರಲಿಸಿದ್ದನ್ನು ತಾಜಕೊಳ್ಳಿಲ್ಲ (26:10-13). ಯೋಹಾನ 12:4ರಿಂದ ಯೂದನು ಮಲಿಯಳನ್ನು ಟೆಚಿಸುವಾಗ ಆಗಲೇ ಯೇನುವನ್ನು “ಹಿಡಿದುತ್ತೊಡುವ ಲಾದ್ದೆಶವನ್ನು ಹೊಂದಿದ್ದನು.”²⁰ ಹಿಡಿದುತ್ತೊಡಲು ಯೂದನಿಗೆ ನಾಯ್ದಿರುವ ಇತರ ಲಾದ್ದೆಶಗಳು, ಯೇನುವಿನ ದೇವರ ರಾದ್ಯದ ಕಳ್ಳನೆಯ ಅತನಿಗೆ ನಿರಾಶೆಯನ್ನು ತಂದಿರುವದನ್ನು ಒಳಗೊಂಡಿದೆ (ಅತ್ಯೇಕವಾಗಿರುವದಕ್ಕೆ ಬದಲಾಗಿ ಲಾಕಿಕವಾಗಿತ್ತು) ಮತ್ತು ಯೇನುವನ್ನು ರೋಮನ್‌ರ ವಿರುದ್ಧ ದಂಗೆ ವಿಳುವದರಲ್ಲ ಒತ್ತಾಯಿಸಿನುವ ಬಯಕೆ ಇತ್ತು.

ವಜ್ನ 15. ಈ ದೃಶ್ಯವು “ವ್ಯವಹಾರದ ಪೊನ ತನ್ನುಹಿ” ವಾಗಿತ್ತು²¹ ಯೂದನು ತಾನು ಯೇನುವನ್ನು ಹಿಡಿದುತ್ತೊಣ್ಣಿರುವ ನನಗೆ ವಿನು ಕೊಡುತ್ತಿಲಿ? ಎಂದು ಕೇಳಲು ಮಹಾಯಾಜಕನ ಬಿಂಗಿ ಹೋದದ್ದು ಇದಕ್ಕೆ ನಾಕ್ಕಿಯಾಗಿತ್ತು. ಯೂಹಾದಿ ನಾಯಕರು ಯೇನುವನ್ನು ನೆರೆಹಿಡಿಯಲು ಮತ್ತು ಮರಣ ದಂಡನೆ ಬಿಧಿನಲು ಬಯಸಿದ್ದದಲಂದ (26:3-5), ಅತನ

ಅತ್ಯರಲ್ಲಿ ಒಬ್ಬರು ಅತನನ್ನು ಹಿಡಿದುಕೊಡುವರು ಎಂದು ಕೇಳಿ ಅವರು ಎಷ್ಟು “ನಂತೋಣ” ಬಷ್ಟರು ಎಂಬುದನ್ನು ನಾಶು ಉಹಿಸಬಹುದು (ನೋಡಿಲ 14:11; ಲಾಕ 22:5).

ಅದಕ್ಕೆ ಪ್ರತ್ಯುತ್ತರವಾಗಿ, ಅವರು ಆತನಿಗೆ ಮೂರತ್ತು ಬೆಳ್ಳಿಯ ನಾಣ್ಯಗಳನ್ನು ನಿಂಡಿದರು. ಧಮೂಲಾತ್ಮಕೆ ಅನುಗುಣವಾಗಿ ಯೂದಸಿಗೆ ಕೊಟ್ಟ ಹಣವು ಒಬ್ಬ ಆಶು ಸೂಚಿಯಿಂದ ಕೊಲ್ಲಲ್ಪಣ್ಣಾಗ ನಿಂಡುವ ಬೆಲೆಗೆ ಸಮನಾಗಿದೆ (ಖಚೋಣನೆಕಾಂಡ 21:32). ಇದು ತ್ವಾದಿಯಾದ ಜೀಕರ್ಯನು ತ್ವಾದಿಸಿದ ಬೆಲೆಯಾಗಿತ್ತು (ಜೀಕರ್ಯ 11:12, 13). ಆತನ ರೂಪಕದಲ್ಲಿ ಕುರುಬಳಿಗೆ ಮೂರತ್ತು ಬೆಳ್ಳಿಯ ನಾಣ್ಯಗಳನ್ನು ನಿಂಡಿತ್ತು, ಮತ್ತಾಯನ ಸುವಾರ್ತೆಯಲ್ಲ ಯೀಂನುವನ್ನು (ಬಳ್ಳಿ ಕುರುಬಳಿಗೆ) ಈ ಬೆಲೆಗೆ ಮಾರಲಾಯಿತು.²² ಎರಡು ದೃಷ್ಟಿಗಳಲ್ಲ, ಕುರುಬನು ಜನಲಿಂದ ತಿರಸ್ಕರಿಸಿದ್ದನು. ಜೀಕರ್ಯ ಕೇವಲ ಯೀಂನುವನ್ನು ಹಿಡಿದುಕೊಡುವ ಹಣದ ಮೊತ್ತವನ್ನು ಮಾತ್ರ ಹೆಸಲನಲ್ಲ, ಅದರೆ ಆತನು ಈ ಹಣವನ್ನು ಕುಂಬಾರನ ಹೊಲವನ್ನು ಕೊಳ್ಳಲು ಉಪಯೋಗಿಸಬೇಕು ಎಂದು ನಹ ಬರೆದಿದ್ದಾನೆ. ಮತ್ತಾಯನು ಮುಂದೆ ಈ ತ್ವಾದನೆಯ ನೆರವೇಲಕೆಯ ಕುಲತಾಗಿ ಬರೆಯುತ್ತಾನೆ ಮತ್ತು ಈ ಅಳುಧ್ವಾದ ಹಣದಿಂದ ಕುಂಬಾರನ ಹೊಲವನ್ನು ಬಿಂದಿಸಿದರು ಇದು ಪರದೇಶಿಗಳನ್ನು ನಂಮಾಡಿ ಮಾಡುವ ಸ್ಥಳವಾಯಿತು (27:6-10).

ತೋಗಿ ಕೊಟ್ಟರು (from histēmi) ಎಂದು ಅನುವಾದಿಸಿದ ಪದಕ್ಕೆ ಗ್ರೀಕ್ ಪದವನ್ನು ನಹ ಜೀಕರ್ಯ 11:12 (LXX) ರಲ್ಲಿ ಉಪಯೋಗಿಸಲಾಗಿದೆ, ತ್ವಾದಿಯು ಇದನ್ನು ಕ್ರಿ.ಹ್ರೋ. ನೇನೇ ಶತಮಾನದಲ್ಲಿ ಬರೆಯಾಗಿ, ಮುದ್ರೆ ಹಾಕಲ್ಪಟ್ಟ ನಾಣ್ಯಗಳು ಬಜಿತವಾದ ಬೆಲೆಯನ್ನು ಹೊಂದಿರುತ್ತಿದ್ದವರು ಮತ್ತು ನಾಮಾನ್ಯವಾದ ಉಪಯೋಗಕ್ಕೆ ಇರುತ್ತಿರಲ್ಲ ಆದ್ದರಿಂದ ಬೆಳ್ಳಿಯನ್ನು ನಿಗದಿಪಡಿಸಿದ ತ್ವಾಣದಲ್ಲಿ ಅಳೆಯುವದು ಅಗರ್ತ್ಯವಾಗಿತ್ತು²³ ಬಹುಶ ಮತ್ತಾಯನ ಜೀಕರ್ಯನನ್ನು ಅನುನಳಿಸಲು histēmi ಎಂಬ ಶಬ್ದವನ್ನು ಉಪಯೋಗಿಸಿದ್ದಾನೆ. ಮೊದಲನೆಯ ಶತಮಾನದಲ್ಲಿ ನಾಣ್ಯಗಳನ್ನು ನರಭವಾಗಿ ಎಣಿಕೆ ಮಾಡಿದಾಗ್ಯಾ “ತೋಗುವದಕ್ಕೆ” ಬದಲಾಗಿ ಹಲವು ಇಂಗ್ಲೀಷ್ ಅವಕರಣಿಕೆಗಳು “ಎಟಿನಿಕೊಟ್ಟರು” (TEV; NIV; NKJV) ಎಂದಿದೆ ಅಥವಾ “ನಿಂಡಿದರು” (NRSV; NJB; CEV).

ವಣಿ 16. ಯೀಂನು ಆ ಕ್ಷಣದಿಂದ, ಯಾದನು ತನ್ನ ಕಾರರನ್ನು ಉಹಿಸಿಕೊಳ್ಳುವದಕ್ಕೆ ಮತ್ತು ಯೀಂನುವನ್ನು ವೈಲಿಗಳಿಗೆ ಒಷ್ಟಿಸಿಕೊಡುವದಕ್ಕೆ ಲ್ಯಾತ್ತಮಾದ ಅವಕಾಶಕ್ಕಾಗಿ ಕಾಯುತ್ತಿದ್ದನು. ಯೂದನು ಮತ್ತು ಮಹಾಯಾಜಕನ ಮದ್ದುಯಲ್ಲ ಅದ ಬೇಳಣು ನಹಜವಾಗಿ ಶ್ರಮಾವಾರದ ಬುಧವಾರ ನಂಭಬಿಸಿತ್ತು. ಒಂದು ವರೆ ದಿವಸ ಕಳೆದ ನಂತರ ಅವಸಿಗೆ ಅವಕಾಶ ಸೀಕ್ಕಿತು.

ಜಾತರಾತ್ರಿ

“ಅವಶನ್ನು ನೆನಪಿಸಿಕೊಳ್ಳುವಧು” (26:6-13)

ಬೇಧಾನ್ಯದಲ್ಲಿ ಯೀಂನುವನ್ನು ಅಜಣೇಕಿಸಿದ ಈ ಏಕಾಂಕಿಯಾಗಿ ಮಾಡಿದ ಕೃತ್ಯ ಇನ್ನೊಬ್ಬ ವ್ಯಕ್ತಿಯ ಜೀವಿತದಲ್ಲಿ ದೊಡ್ಡ ಪ್ರತಿಜ್ಞಾಮಾಡಿದ್ದ ಯೀಂನುವಿಗೆ ಅಜಣೇಕ ಮಾಡಿದ ಸ್ತೀಯ ಹೆಸರು ಮತ್ತಾಯನ ಸುವಾರ್ತೆಯಲ್ಲ ಬರೆಯಲ್ಪಟ್ಟಿಲ್ಲ. ಅದರೆ ಯೋಹಾನನು ಅವಶನ್ನು ಮಾಡಿದ್ದೀರುತ್ತಾನೆ (ಯೋಹಾನ 12:2, 3). ಅವಳ ಕರುಣೆಯ ಕೃತ್ಯದ ಕುಲತಾಗಿ ಬಂದ ಅವಲೋಕನಗಳನ್ನು ಮಾಡಬಹುದು:

1. ಅವಳ ಯೀಂನುವಿಗೆ ಬೆಲೆಬಾಳುವ ಕಾಣಿಕೆಯನ್ನು ನಿಂಡುತ್ತಾಳೆ. ನುಗಂಧ ಪ್ರವೃತ್ತಿ 300 ದಿನಾಲಿನಷ್ಟು ಬೆಲೆಬಾಳುವದಾಗಿತ್ತು, ಅದು ನುಮಾರು ಒಂದು ವಣಿದ ನಂಬಂಜವಾಗಿತ್ತು.

(మాకం 14:5). ఈ బీబీఖాథువ కాణికే నిజక్కు దొడ్డ తయాగపారిత్తు.

2. అవటు ఏనుష్టు ఇంధికోట్లుపదల్ల. అవటు నుగంధ తేలుద భరణియ చేఱిన భాగచెస్తు ఒడెదు అదరల్లుపదన్నెల్లూ నులదుజిడుత్తుణి (మాకం 14:3) - “అళ్ళ జింపుమాండి తేలువన్ను” (యోహాన 12:3).

3. అవటు కాణికేయన్ను వ్యేయత్తికపాగి నీడిదశు. కాణికేయన్ను బీబీ యాలందలో యీఎనుబిగే కటుషినుపదర బదలాగి. మలయిఖ తేలువన్ను తానే ఆచన చేఱి నులదశు. ఇదు అత్యంత వ్యేయత్తికపాగిత్తు.

4. అవటు ఇతరర రణికేయన్ను నాసించోండశు. అవశన్ను బీబులనబేంకారిద్ద శిష్యుర అవశ లుత్తుచు కాయ్యివన్ను “ప్రథమ” ఎందు లుల్లేణసిదరు. బండికపాగియా అవర కలించాద మాతుగిఖ అవశగే నేఱచెస్తుంటు మాడిదపు.

5. అవటు యీఎనుబినింద ఆతిఖాదవన్ను హోందిదశు. ఆచను అవశన్ను ణిటిసుత్తిడ్డపరస్తు చౌనపాగిసిదను మత్తు ఆకేయ కృత్యచెస్తు తన్న హాణిటుబికేయ సిద్ధతే ఎందు అడ్యే సిదను. అదశ్చ హేజ్యాగి. ఆచను “ఈ సువాతోయి సచ్చలోఁక దళ్ల ఎల్లోల్ల నారలాగువదోఁ అల్లోల్ల ఈకే మాడిద్దన్ను నహ ఈకేయ నేసిగాగి హేఁబువెరిందు సిమగే నస్త్యపాగి హేఁబుత్తేనే” ఎందు త్రంతిసిదను (26:13).

నాచు నమ్మ లుత్తుచుపాగాద కాయ్యిగెళగాగి జ్ఞాపకంల్లరుత్తేచేయో?

David Stewart

ఇస్క్రియోఽయిాదను (26:14-16, 20-25, 47-50)

ఇన్నలియోఽయిాదన హేనరు హేసిధ్యపాగిదే. యావాగోలాదరు లోఁకద అతిఁ దొడ్డ దేశిట్లోఁకియ కులతు మాతొనాడువాగ, ఆచన హేనరన్ను జ్ఞాపిసికోట్లుత్తురే మత్తు హిఁస్సేసుత్తురే. ఆచన హేనలన అథ “స్తుతి” ఎందు ఇద్దాగలూ మత్తు అదు ఇజ్జయరల్ల “యిాద” ఎంబ హేసలద్దాగలూ యారు గండు మగుబిగే ఆ హేనలనింద కరేయువదిల్ల (ఆదికాండ 29:35). యిాదను త్రిశ్చన దోహి హేగాదను? ఆచను కరుణాజనక స్థితియిల్లడ్డనోఁ, మత్తు గాజిలయల్లయప వ్యక్తియాగిద్దనోఁ అవను తన్న యజమానన్ను నాశనద మాగాదింద తప్పిసుప త్రయ్యచెస్తు మాడిద్దనోఁ? ఆచను తన్న హోఁఱయిన్ను ఖిలద హలస్థితిగే బలపశు పాగిద్దనోఁ, దేవర ఒదిగుబికేగే సిష్టియిచాద నాధనపాగిద్దనోఁ?

జీవచరపాగాద రోట్లయ యీఎనుబిన ఉపడేలోద నంతర (యోహాన 6:48-58), హేతును, “కండనే ... నిస్తుల్ల నిస్తు జింపువద వాక్యగ్రంఘ” ఎందు హోఁదను (యోహాన 6:68). యీఎను త్రయ్యత్రుపరస్తు నిఇ, “హస్తేరడు మందియాద నిమ్మన్ను నాను అలసితేగేయకోండెనల్లప్పోఁ? నిమ్మల్లయే ఒబ్బును స్ఫేతానన మగనాగిద్దానే” అందను (యోహాన 6:70). యోహానాను. “ఈ మాతినింద ఆచను సిహోనన మగనాద ఇన్నలియోఽయిాడ యిాదన కులతు మాతాడిదను. ఇవను ఆ హస్తేరడు మందియల్ల ఒబ్బనాగిద్డ ముందే ఆచనన్ను హిడుకోఁడువపనాగిద్దానెందు” చిపలసిద్దానె (యోహాన 6:71). ఎల్లు అశోత్తలయ యీఎను, “దేవరు త్రపిష్టిసిదపను” ఎందు మనచలకే మాడికోండిద్దన్ను హంజికోండరు ఎంబుదు హేతుసిగే బజికపాగి తిజదితు (యోహాన 6:69). ఒందు హేళే యిాదను యీఎను, త్రిశ్చనాగిద్దానే ఎందు నంజద్దరే. అవను హేగే తన్న కండనన్ను మరణక్కే ఒప్పిసికోడుత్తిద్దను?

నమగే యిాదన కులతు లుత్తులినఁడే ఇరువ త్రశ్శగెళరబముదు, అవన జీవితద

ಕುಲತಾದ ಅನೇಕ ಪ್ರಶ್ನೆಗಳು ಚಾಕ್ಯಭಾಗದಲ್ಲಿ ಪ್ರತಿಂದಿಷ್ಟವಾಗಿವೆ.

ಮೊದಲನೆಯದಾಗಿ, ಯೀಸುವನ್ನು ಹಿಡಿದುಕೊಡುವದು ಪ್ರವಾದಿನಲ್ಲಿಷ್ಟತ್ತು, ಯೂದನು ದೇವರ ವಿಚೋಜನೆಯ ಯೋಜನೆಯಲ್ಲ ಇಷ್ಟವಿಲ್ಲದ ಕೈನಾಂಬೆಯಲ್ಲ (ಕೀರ್ತನೆ 41:9; 55:12-14; ಅರ್ಥೇನ್ತಲರ ಶ್ರೀಗ್ರಂಥ 1:25).

ಎರಡನೆಯದಾಗಿ, ಅವನು ಯೀಸುವಿನಿಂದ ಆಯಲ್ಪಣ್ಣಗೆ, ಯೂದನು ಸ್ವೇತಾನಂತಾಗಿರಿತ್ತಿದ್ದು; ಅದರೆ ನಂತರ ಅವನು ಸ್ವೇತಾನಂತಿಗೆ ಸ್ಪಷ್ಟಯಂಸಿದ್ಧವಿರುವ ದೂರತಾದನು. ಆತನು ಶೋಧನೆಗೆ ಒಪ್ಪಿಸಿಕೊಂಡು, ಸ್ವೇತಾನಂತಿಗೆ ತನ್ನ ಜೀವಿತದ ಮೇಲೆ ತ್ವರಿತವನ್ನು ನಾಧಿಸಲು ಅನುಮತಿಸಿದನು (ಯೋಹಾನ 13:27).

ಮೂರನೆಯದಾಗಿ, ಯೂದನು ಕರ್ತವೀರಿಯ ಅಧ್ಯಾತ್ಮಗಳನ್ನು ಮಾಡುವ ಅಧಿಕಾರವನ್ನು ಹೊಂದಿಕೊಂಡನು - ಇತರ ಅರ್ಥೇನ್ತಲರು ಹೊಂದಿಕೊಂಡಂತೆ ಮತ್ತು ಅವನು ಬಹಳ ಮಣಿಗೆ ಅಪ್ರಗಳನ್ನು ಉಪಯೋಗಿಸಿರಬಹುದು (ಲೂಕ 9:1, 10). ಆತನು ಯೀಸು ಮಾಡಿದ ಅಧ್ಯಾತ್ಮಗಳಿಗೆ ನಾಕ್ಷಯಾಗಿದ್ದನು, ಅದುದಲಿಂದ ಅವನು ಆತನ ಸಿಜವಾದ ವೃತ್ತಿಕ್ಷೇದ ಕುಲಕು ಹೊಂದಿಕ್ಕೆ ಒಳಗಾಗಿರಿತ್ತಿದ್ದು, ಅವನು ಯೀಸುವನ್ನು ಆತನ ವೈಲಿಗಳಿಗೆ ಮಾಲಿದಾಗ ಆತನು ಯಾರು ಎಂಬುದನ್ನು ಅಲಿಟ್ಟಿದ್ದನು.

ನಾಲ್ಕನೆಯದಾಗಿ, ಯೂದನು ದುರಾಶೀಯ ನಮಸ್ಕರಣನ್ನು ಹೊಂದಿದ್ದನು. ಈ ಎಲ್ಲಾ ಹಾಜರಿಗಳಿಂದಿಗೆ ಒಂದುವೇಣು ಮನಸ್ಸಿನಲ್ಲಿ ಉತ್ಸಾಹಿಯಾಯಿತು (15:19). ಅವನು ಪರಿಣಿತದಲ್ಲಿ ಆಸ್ತಿಯನ್ನು ಮಾಡಿಕೊಳ್ಳುವದಕ್ಕೆ ಬದಲಾಗಿ ಈ ಲೋಕದಲ್ಲಿ ಸಂಪತ್ತನ್ನು ನಂಗ್ರಹಿಸುವದರಲ್ಲಿ ಹೆಚ್ಚಿ ಆಸಕ್ತನಾಗಿದ್ದನು. ಅವನಿಂದು ದುರಾಶೀ ಮಾಡಿದ ಮೇಲೆ ಮಾತಿನ ಆತ್ಮಮಂಬವನ್ನು ಮಾಡುವರಂತೆ ಅವನನ್ನು ಪ್ರಜೋಣಿಸಿತು (ಯೋಹಾನ 12:4-6). ಇದಾದ ಮೇಲೆ ಸ್ವಲ್ಪದರಿಳಿ, ಅವನು ಕರ್ತವೀರಿಯ ಹಿಡಿದು ಕೊಡುವದಕ್ಕಾಗಿ ಹೊರಿಯ ಹೊಂದನು (26:14, 15).

ಯೂದನು ಉದ್ದೇಶ ಪ್ರಾರ್ಥಕವಾಗಿ ಹಿಡಿದುಕೊಂಡನು. ಆತನು ದೊಡ್ಡ ಜನಸಮಾಜವನ್ನು ಗೆದ್ದೆಮನೆಗೆ ನಡಿಸಿದನು ಅಲ್ಲ ಅವರು ಯೀಸುವನ್ನು ಕಂಡುಕೊಂಡರು (26:47).

ಯೂದನು ಎಂಬ ತಪ್ಪಮಾಡಿದನು (26:14-16, 20-25, 47-50)

ಯೂದನು ತನ್ನ ಜೀವಿತದಲ್ಲಿ ಅನೇಕ ತಪ್ಪಗಳನ್ನು ಮಾಡಿದನು ಅಪ್ರಗಳನ್ನು ನಾವು ದೂರವಿರಸಬೇಕು:

1. ಅವನು ಹಣದ ಮೇಲನ್ ತನ್ನ ವ್ಯಾಪೋಹವನ್ನು ಜಯಿಸಲಿಲ್ಲ.
2. ಆತನು ಯೀಸುವಿನ ಎಷ್ಟಿಲಿಕೆಯನ್ನು ಅಂಸಿದನು, ಅದರೆ ಅಪ್ರಗಳನ್ನು ಲಕ್ಷಿಸಲಿಲ್ಲ.
3. ಅವನು ತನಗಿರುವ ನುವಣಾರ್ಥಕಾಶದ ಸದುಪಯೋಗವನ್ನು ಮಾಡಿಕೊಳ್ಳಲಿಲ್ಲ.
4. ಅವನು ತನ್ನ ಸುತ್ತಲೂ ಏನು ನಡೆಯುತ್ತಿದೆ ಎಂಬುದರ ಅಂತರೆಯನ್ನು ಗ್ರಹಿಸಿಕೊಳ್ಳಲಿಲ್ಲ.
5. ಅವನು ತನ್ನ ವಿರಾಶೀಗಳು ಮತ್ತು ಸಂದರ್ಭಗಳು ತನ್ನ ಜೀವಿತವನ್ನು ವರ್ಣಮಾಡಿಕೊಳ್ಳಲಿಲ್ಲ.
6. ಅವನು ತನ್ನನ್ನು ತಾನು ಮತ್ತು ಇತರರನ್ನು ಜಿಷ್ಟಿಕೊಂಡನು.

¹ଯେଇନୁବିନ ଅଭିଜ୍ଞେତରୁ (26:6-13) ବୀରେ ଫେଟନେଗଭୁ ଆଗୁଚ ମୋଦଲେ କେଲପୁ ଦିନଗଭ ମୁଂଜେ ଇଦୁ ଅଗିରୁପଦୁ 26ନେ ଅଧ୍ୟାୟୁଦଳ୍ଲ ନେଇଦୁତେଇବେ. ବହୁତଃ ମୁତ୍ତୁଯିନୁ କେ ଫେଟନେଯ ନଂଭାଙ୍କେଯିନ୍ତୁ ଇଲ୍ଲ ହେଇରୁପଦୁ ଭୁକ୍ତୀଯିଷ୍ଟ ଶ୍ରୀ ଯେଇନୁବିନ ଅଭିଜ୍ଞେତ ମାକିରୁପଦୁ ଯୋଦନୁ ନଂଜକେ ଦେଉଳେକ ମାଦପଦନ୍ତୁ ବିପରିନୁପକ୍ଷୀରିଯେ, କେ ଯୋଦନୁ ଅଲସିକୋଂଡ ଆତନ ଅଶ୍ଵେତୁଲରଙ୍ଗ ବଜ୍ରନାରିଦ୍ଧନୁ (୨୬:୧୪-୧୬). ²Donald A. Hagner, *Matthew 14—28*, Word Biblical Commentary, vol. 33B (Dallas: Word Books, 1995), 749. ³Walter Bauer, *A Greek-English Lexicon of the New Testament and Other Early Christian Literature*, 3d ed., rev. and ed. Frederick W. Danker (Chicago: University of Chicago Press, 2000), 150. ⁴Leon Morris, *The Gospel According to Matthew*, Pillar Commentary (Grand Rapids, Mich.: Wm. B. Eerdmans Publishing Co., 1992), 644. ⁵Talmud *Yoma* 18a; *Yebamoth* 61a. ⁶Jack P. Lewis, *The Gospel According to Matthew*, Part 2, The Living Word Commentary (Austin, Tex.: Sweet Publishing Co., 1976), 141. ⁷Josephus *Antiquities* 18.2.1. ⁸Ibid., 20.9.1. ⁹Ibid., 18.2.2; 18.4.3. ¹⁰Ibid., 18.2.2.

¹¹Michael J. Wilkins, “Matthew,” in *Zondervan Illustrated Bible Backgrounds Commentary*, vol. 1, *Matthew, Mark, Luke*, ed. Clinton E. Arnold (Grand Rapids, Mich.: Zondervan, 2002), 160. ଆତନ କେ ଜ୍ଞାନୀୟୋଦିଗେ ଅପରୁ ଶପଦ ପୌଳମୋରଙ୍ଗନ୍ତୁ ନେଇ ସିଦ୍ଧାନ୍ତେ. ¹²Douglas R. A. Hare, *Matthew*, Interpretation (Louisville: John Knox Press, 1993), 293; ନୋଇଲ Robert H. Mounce, *Matthew*, New International Biblical Commentary (Peabody, Mass.: Hendrickson Publishers, 1991), 238. ¹³ଇଲି କୁମୁଙ୍ବପୁ ଇଦେ ମୁନେଯିଲ୍ଲାଦିରବକୁମୁ ଲାକନ୍ ନୁଚାରେଁ ଯାଇୁ, ମାଦରଙ୍ଗ ଆକ୍ରେଯ ମୁନେଯିଲ୍ଲ ଯେଇନୁବିନ ଲାକପଦନ୍ତୁ କେଳ୍ପେତୁ ଏଠିମୁ ଲାକନ୍ ମାଦଲାଗିଦେ (ଲାକ 10:38, 40). କେ ନୟୁଦେଇଲରଙ୍ଗ, ଯୋହାନନ ନୁଚାରେଁ ଯାଇୁ ମାଧରଙ୍ଗ ସିମାନନ ମୁନେଯିଲ୍ଲ ଲାକ ସିଦ୍ଧମାକିଦରଙ୍ଗ ଏଠିମୁ କେଳଲାଗିଦେ (ଯୋହାନ 12:2). ¹⁴Wilkins, 161. ¹⁵Lewis, 142. ¹⁶ତନ୍ତ୍ର ଏଲ୍ଲ ଆଶ୍ରୀଯନ୍ତୁ ମୁଲ ଅଦନ୍ତୁ ବାଦପଲାରେ କେଳାଦବୀକେଂଦ୍ର ଯେଇନୁ ଯୋହନନ୍ତ୍ର ଶ୍ରୀମଂତନିଗେ ଅପ୍ରେତକେଳାଜ୍ଞୀରୁପଦୁ ତୈତିଧ୍ୟନିନୁତ୍କରେ (୧୦:୨୧). ¹⁷Joel B. Green and Holly E. Hearon, “Anointing,” in *Dictionary of Jesus and the Gospels*, ed. Joel B. Green and Scot McKnight (Downers Grove, Ill.: InterVarsity Press, 1992), 12. ¹⁸ବହୁତଃ ଆକ୍ରେଯ ତନ୍ତ୍ର ନେହୋଲାଦର ଲାଜନର ଏଜ୍ଞନୁପ ବିଜ୍ଞୟରଙ୍ଗ ମାନିନିକ ଲାଦ୍ଦେଇ ହେଜ୍ଜାନୁପଦନ୍ତୁ ଅଲକୁକୋଂଡିରବକୁମୁ (ଯୋହାନ 12:9-11). ¹⁹Hare, 294. ²⁰କେ ଅଲୋଜନେ ଅପରିଲଦ ତେଜଦୁବାନିଦିନେ. ଆଦାଗୁର୍ଜ ଇତରେ ଅମୁଚାଦଗଭଙ୍ଗ ନ୍ତ୍ରରାତ କୁଲତୁ ହେଜ୍ଜାଗି ନମ୍ବାନ୍ତୁଚାରିବେ. ଲାଦାକରଣୀଗେ. ଯୋଦନନ୍ତୁ “ଅଂତିମଚାରି ଆତନନ୍ତୁ ହିଦିମୁକୋଂଡିରବକୁମୁ” ଏଠିମୁ ପହେନିଲାଗିଦେ (ଯୋହାନ 12:4).

²¹R. T. France, *The Gospel According to Matthew*, The Tyndale New Testament Commentaries (Grand Rapids, Mich.: Wm. B. Eerdmans Publishing Co., 1985), 363.

²²Hare, 294. ²³Joyce G. Baldwin, *Haggai, Zechariah, Malachi: An Introduction and Commentary*, Tyndale Old Testament Commentaries (Downers Grove, Ill.: InterVarsity Press, 1972), 184.